

# ಯೇಸು ನಮ್ಮ ಕೊಡುವಿಕೆಯತ್ತ ಸೋಡುವಾಗ

**ಪೂರ್ವ 12:41-44; ಉತ್ತರ 21:1-4, ಒಂದು ನಿರ್ಕಳ ಸೋಡು**

ಜ್ಯೇಷ್ಠಾ ಇರುವ ವರ್ಷದಲ್ಲಿ ಒಂದು ಭಾಗವು ಒಂದಲ್ಲೂ ಒಂದು ಬಿಧದಲ್ಲಿ ಕೊಡುವುದರ ಬಗ್ಗೆ ಇದೆ ಎಂದು ಕೆಲವರು ಹೇಳುತ್ತಾರೆ.<sup>1</sup> ಇದು ನಿಜವಾಗಿಯೂ ಇರಬಹುದು ನನಗೆ ತಿಳಿಯಿದು, ಆದರೆ ದೇವವಾರ್ತೆಯಲ್ಲ ಹೇಳುಗಿ “... ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಭಾಗ್ಯವೆಂಬುದಾಗಿ ಈತನಾದ ಯೇಸು ತಾನೇ ಹೇಳಿದ್ದಾನೆ” (ಅಪ್ಪೋಸ್ಟಲರ ಶೃಂಗರಾಂ 20:35); “... ನಂತಾಲಂಘವಾಗಿ ಕೊಡುವವನ ಮೇಲೆ ದೇವಲಗೆ ಪ್ರೀತಿಯಂಬು” (2 ಕೆಲಂಘ 9:7); “... ಕ್ರಿಸ್ತನು ನಿಮ್ಮನ್ನು ಪ್ರೀತಿಸಿ ನಮ್ಮೆಲ್ಲಿಗೆಂಳುತ್ತರ ತನ್ನನ್ನೇ ... ಕಾಣಿಕೆಯಾಗಿ ... ನಮಹಿಸಿಕೊಂಡನು” (ಎಥನ್ 5:2). ಬಿನಷ್ಟುಂಬ್ರ ಜರ್ಜಿನಲ್ ಒಂದು ನಾಲ್ಕಿಗೆ ಹೇಳಿದರು, “ನಾನು ವಿನನ್ನು ನಂತಾದಿನುತ್ತೇವೆಯೋ ಅದಲಂದ ನಾವು ಜೀವಿಸುತ್ತೇವೆ, ಆದರೆ ನಾವು ವಿನನ್ನು ಕೊಡುತ್ತೇವೆಯೋ ಅದರ ಮಾಲಕ ನಮ್ಮ ಜೀವಿತವನ್ನು ಕಟ್ಟುಕೊಳ್ಳುತ್ತೇವೆ.”<sup>2</sup>

ದೇವರು ಕೊಡುವುದರ ಬಗ್ಗೆ ಮಾತನಾಡುವಾಗ ಹಿಂಜಲಿಯುವುದಿಲ್ಲ, ಆದರೆ ಜೋಳಧಕರು ಕೆಲನಾಲ ಹಿಂಜಲಿಯುವುದುಂಬು. ಪ್ರಂಂಗಣ ಕೊಡಲ್ಪಡುವದು ನಾಮಾನ್ಯವಾಗಿ ನಮ್ಮ ಪ್ರೀತಿಯಾದಂಥವುಗಳ ಹಣ್ಣಿಯಾದ ಅಲ್ಲ. ಕೊಡಲ್ಪಡುವ ಮಂಡನೆಗಳು ನಿಮ್ಮನ್ನು ಮುಖುಗರಿಕ್ಕಿಡುವಾದಿದ್ದೇ, ಈಗ ನಾವು ತಾನು ಹೊಂದಿದ ಎಲ್ಲವನ್ನು ಕೊಟ್ಟಿಂಬಿಟ್ಟು ಬಿಧವೆಯ ಬಗ್ಗೆ ಅಧ್ಯಯನ ಮಾಡುತ್ತಿದ್ದಂತೆಯೇ ತಸಿಬಿಸಿಗೊಳ್ಳಲು ಸಿದ್ಧರಾಗಿ.

## ದೇವಾಲಯದಲ್ಲಿ ಕೊಡಲ್ಪಡುತ್ತಿರುವುದನ್ನು ಯೇಸು ಸೋಡಿದನು

ಯೇಸು ಶುಕ್ರವಾರ ಮರಜಿನುವ ಮುಂದಿನ ಮಂಗಳವಾರ ಆತಸಿಗೆ ಬಲು ಆಯಾನದ ದಿನವಾಗಿತ್ತು, ದಿನವೆಲ್ಲಾ ಕುರತಕ್ಕಂತಹ ಮಾಡುತ್ತಿದ್ದ ಮತ್ತು ಆತಸಿಗಾಗಿ ಹೊಂಬುಹಾಕುತ್ತಿದ್ದ ತನ್ನ ವೈಲಿಗಳ ಜೊತೆ ಈತನು ಮಾತಿನ ನಮರದಲ್ಲಿ ಕೊಡಿಕೊಂಡಿದ್ದನು.

ನಮ್ಮ ಕಥೆಯು ಶಾರಂಭಗೊಳ್ಳುತ್ತಿದ್ದಂತೆಯೇ, ದೇವಾಲಯದ ಕಾಣಿಕೆಯ ಹೆಚ್ಚಿಗೆ ಇರುವ ಪ್ರೀತಿಯರ ಅವರಣದಲ್ಲಿ ತೀಸ್ತನು ಬಿಶ್ರಾಂತಿ ತೆಗೆದುಕೊಳ್ಳುತ್ತಿದ್ದನು (ಪೂರ್ವ 12:41).<sup>3</sup> ಮುಂಜ ದೇವಾಲಯದಲ್ಲಿ ಆತನು ಈ ಭಾಗದ ಮೇಲೆ ಉಪದೇಶಮಾಡಿದ್ದನು (ಯೋಹಾನ 8:20). Edersheim ನ ಪ್ರಕಾರ, “ಬೋಕ್ಕನದ ಹೆಚ್ಚಿಗೆ”ಗಳು ಹದಿಮೂರು ತುತ್ತಾಲಿಗಳ ಆಕಾರದ<sup>4</sup> ಡಜ್ಜಿಗಳನ್ನು ಹೊಂದಿದ್ದು ಆವರಣದ ಒಂದು ಬದಿಯಲ್ಲಿ ಇಡಲ್ಪಟ್ಟಿದ್ದವು.<sup>5</sup> ತೆರಿಯೋಂದು ಕೋಣವೂ ಇಜಿಯ ಅಕ್ಷರದ ಹದಗಳಿಂದ ಗುರುತಿಸಲಿಟ್ಟಿದ್ದವು, ಮತ್ತು ಪ್ರತಿಯೋಂದರಲ್ಲಿ ಹಾಕಲ್ಪಡುತ್ತಿದ್ದ ಹಣವು ದೇವಾಲಯದ ವಿಧಿ ಕಾಯ್ದಿಗಳಾಗಿ (ಯಜ್ಞಗಳಗೆ, ಸ್ವಾಜ್ಞತೆಗೆ, ಮತ್ತು ಹಾಗೇ ಇನ್ನೂ) ಉಪಯೋಗಿಸಲ್ಪಡುತ್ತಿತ್ತು. ಇವುಗಳ ಸ್ವತ್ತೀ ರಣಿಯಾದ ಅಹಿನ ಬೇಕಾದ ಕಾಣಿಕೆಪೆಟ್ಟಿಗಳಾಗಿದ್ದವು. ಹಬ್ಬಿನಿಗಳು ಬಿಳಿಂಗ ನಂದಭರಣಗಳಲ್ಲಿ ಅನೇಕರು ಬಂದು ಮುಕ್ತವಾಗಿ ಕಾಣಿಕೆಯನ್ನು ಕೊಡುತ್ತಿದ್ದರು.

ಯೇಸು “ಬೋಕ್ಕನದ ಮನಗೆ ಎದುರಾಗಿ ತಾತಿದ್ದನು” (ಪೂರ್ವ 12:41). ಆ ನಮರದಲ್ಲಿ, ಆತನು ತನ್ನಷ್ಟಕ್ಕೆ ತಾನಿದ್ದನು.<sup>6</sup> ಆತನು ಬಿರಾಮವನ್ನು ಸಬಿಯುತ್ತಿದ್ದನು ಎಂಬುದರಲ್ಲಿ ಯಾವುದೇ ನಂಶಯಿಬಿಲ್ಲ. ಆತನು ಕೊತುತ್ತೋಂಡು ತಲೆಯನ್ನು ತೆಳುತ್ತೇ

ಹಾಕಿದ್ದನು (ಅತನು ತನ್ನ ಕಟ್ಟಿನ್ನು ಮುಚ್ಚಿರಿಕ್ಕು ನಾಕು), ಆದರೆ ನಂತರ “ತಲೆಯಿತ್ತಿ ನೋಡಿದನು” (ಲಾಕ 21:1).

ಅತನು “ಜನರು ಬೋಕ್ಕನದಲ್ಲ ಹಣ ಹಾಕುವುದನ್ನು ನೋಡುತ್ತಿದ್ದನು” (ಮಾರ್ಕ 12:41). ಅದರಲ್ಲಿನಿದೆ? ಜನರು ಏನು ಕೊಡುತ್ತಿದ್ದಾರೆಯೆಂದು ಅತನು ನೋಡಿದನು?<sup>7</sup> ನನ್ನ ಬಲಗ್ಗೆ ಕೆಳಪ್ಪದ್ದು ಎಡಗ್ಗೆಗೆ ತಿಳಿಯಬಾರದು. ನಾನು ಕೊಡುವಾಗ ನನ್ನ ಎಡಗ್ಗೆ ಏನು ಮಾಡುತ್ತೇನೆ ಎಂದು ನನ್ನ ಬಲಗ್ಗೆ ತಿಳಿಯದು ಎಂದು ನಾನು ಯೋಜಿಸುತ್ತೇನೆ.<sup>8</sup> ನಾನು ಎಷ್ಟು ಕೊಡುತ್ತೇನೋ ಅದು ತನ್ನ ತಲೆಯ ಕೂಡಿಲನಂತರೆಯೇ ಬ್ರಿಂದ ಒಂದು ರಹಸ್ಯವಾಗಿದೆ.<sup>9</sup> ಕರ್ತನು ಅಲ್ಲ ಕೂತುಕೊಂಡು “ಬೋಕ್ಕನದ ಹೆಚ್ಚಿಗೆಯಲ್ಲ ಜನರು ಹೇಗೆ ಹಣವನ್ನು ಹಾಕುತ್ತಿದ್ದರು” ಎಂಬುದನ್ನು ಗಮನಿಸುತ್ತಿದ್ದನು.

“ಹಾಕುತ್ತಿದ್ದರು” ಎಂಬುದರ ರೀಲ್ಕೆ ಭಾಷಾಂತರವು “ಎನೆಯಿತ್ತಿದ್ದರು” ಎಂದೂ ನಿಕಿ ಇದೆ. ಜನರು ಹಣವನ್ನು “ಎನೆಯಿತ್ತಿದ್ದರು” ಎಂದು KJV ಹೇಳುತ್ತದೆ (ಒತ್ತಿ ಹೇಳಿದ್ದು ನನ್ನದು). ಕೊಳೆಡುವುದರ ಅವರು ಫಲವನ್ನು ಹೊಂದುವರು ಎಂದು ಈ ಹಿಂದೆ ಕ್ರಿಸ್ತನು ಹೇಳಿದ್ದನು (ನೋಡಿಲ ಮತ್ತಾಯ 6:2). ಬಹುಶಃ, ಆ ವ್ಯಕ್ತಿಗಳು ತಮ್ಮ ಹಣವನ್ನು ಎನೆಯಿತ್ತಿರುವಂತೆಯೇ ಹೆಚ್ಚಿಗೆಯಲ್ಲ ಅದು ಹೇಗೆ ನಾದ್ದು ಮಾಡುತ್ತದೆ ಎಂದು ಕೇಳುತ್ತಿರುವಬಹುದು.<sup>10</sup>

“ಅನೇಕಮಂದಿ ಬಷ್ಟ್ಯುಗಂತರು ಬಹಕ ಹಣ ಹಾಕುತ್ತಿರುವದನ್ನು” ಕರ್ತನು ನೋಡಿದನು (ಮಾರ್ಕ 12:41). ಅದರಲ್ಲ ಏನೂ ತಪ್ಪಿಲ್ಲ. “ನ್ನೆಲ್ಲಾವಾಗಿ ಜತ್ತಿವರವನು ಹೈರನ್ನು ಸ್ಥಳವಾಗಿ ಕೊಯ್ದಿವನು ಹೆಚ್ಚಿಗಿ ಬಿತ್ತಿವರವನು ಹೆಚ್ಚಾಗಿ ಕೊಯ್ದಿವನು” ಎಂದು ಹೊಲನು ಹೇಳಿದ್ದಾನೆ (2 ಕೊಲಂಧ 9:6).

ನಂತರ ಯೇನು ಒಂದು ಹೃದಯನ್ನಾಗಿ ನಾನ್ನವೇಶವನ್ನು ನೋಡಿದನು: “ಒಬ್ಬ ಬಡವಿದೆಯೆಯ ಬಂದು ಏರಡು ಕಾನು ಅಂದರೆ ಒಂದು ದುಗ್ಗಾಣಿ ಹಾಕಿದಳು” (ಮಾರ್ಕ 12:42). ವಿಧವೆಯರು, ಸಮಾಜದ ಬಲು ಅನಮಧರಾದ ಮತ್ತು ಅನಹಾಯಿಕ ವ್ಯಕ್ತಿಗಳು ಎಂದು ಪರಿಗಣಿಸಲ್ಪಡುತ್ತಿದ್ದರು. ದೇವರು ವಿಧವೆಯಲಾಗಿ ಕಾಳಜಿಗೋಣ್ಣರ ಮತ್ತು ನಂರಕ್ಕಳಿಗೋಣ್ಣರ ವಿಶೇಷವಾದ ನಿಯಮಗಳನ್ನು ಹೊಂದಿದ್ದಾನೆ (ನೋಡಿಲ ವಿವೋಜನ ಕಾಂಡ 22:22; ಧವೋಽಪದೇಶಕಾಂಡ 24:19-21; 26:12, 13; 27:19).<sup>11</sup> ಹೆಚ್ಚಿನ ವಿಧವೆಯರು ಬಡವರಾದಿದ್ದರು; ಆ ವಿಧವೆಯ “ಬಡವರು” ಅನ್ನುವ ಹಾಗೆ ಈ ಕಥೆಯಲ್ಲ ಮಾರ್ಕ ಮತ್ತು ಲಾಕರು ನಿರ್ದಿಷ್ಟವಾಗಿ ಹೇಳಿದ್ದು ಅವಳು ಬಡವರಲ್ಲಿಯೇ ಬಡವರಾಗಿದ್ದಳು ಎಂಬುದನ್ನು ನೂಡಿನುವುದಾಗಿದೆ.

ಕ್ರಿಸ್ತನು ನೋಡುತ್ತಿದ್ದಂತೆ, ಈ ವಿಧವೆಯು ಒಂದು ಜಿಕ್ಕು ತಾಪುದ ನಾಣ್ಯವನ್ನು ಹಾಕಿದಳು. KJVಯು ಅವಳು “ಎರಡು ಅಲ್ಲವಾದದ್ದನ್ನು” ಹಾಕಿದಳು ಎಂದು ಹೇಳುತ್ತದೆ. ಅನಂಬೂತ ಮನಗಳಲ್ಲಿ, ಈ ಕಥೆಯ ಯಾವಾಗಲೂ “ವಿಧವೆಯ ಅಲ್ಲವಾದದ್ದು” ಎಂಬ ವಿಜಾರವಾಗಿಯೇ ಇರುವುದಾಗಿದೆ.

ರೀಲ್ಕೆ ಭಾಷೆಯು ಈ ಪದವನ್ನು “ಜಿಕ್ಕು ತಾಪುದ ನಾಣ್ಯಗಳು” ಅಥವಾ “ಅಲ್ಲವಾದದ್ದು” ಅಗಿದ್ದು ಅದು ಲೆಪ್ಪು ಎಂದಿದ್ದು ಇದರ ಬಹುಜನನ ರೂಪವು ಲೆಪ್ಪುನಾ ಅಗಿದೆ. ಲೆಪ್ಪು ಇದು ಜಿಕ್ಕುದಾದ ಯೆಹೂದಿ ತಾಪುದ ನಾಣ್ಯವಾಗಿತ್ತು; ಲೆಪ್ಪುನಾ ಇದರ ಅರ್ಥವು “ಜಿಕ್ಕುದು, ತೆಳುವಾದ ಅಥವಾ ನುಱುಹಾದು” ಎಂದಾಗಿದೆ. ಯೆಹೂದಿಗಳ ನಾಣ್ಯವೆಂದು ಹೊಸಬಡಂಬಡಿಕೆಯಲ್ಲ ನೂಡಿತವಾದದ್ದು ಲೆಪ್ಪುನ ಒಂದೇ. ಏರಡು ಲೆಪ್ಪು ಎಂದರೆ “ಒಂದು ನೆಂಟನ ಹಣ” ಎಂದು ವೇದಭಾಗವು ನೂಡಿನುವುದಾಗಿದೆ. “ನೆಂಬಾ” ಇದು ರೇಖಾಮನ್ ನಾಣ್ಯದ ಕಾಲುಭಾಗವಾಗಿದೆ ಎಂದು ರೀಲ್ಕೆ ಪದವು ಭಾಷಾಂತರಲನುವುದಾಗಿದೆ. ಈ ಕಾಲುಭಾಗವು ದಿನಾಲಿನ ನುಮಾರು ಅರತ್ತಾಲನ್ನೀಯ ಭಾಗಕ್ಕೆ ನುಮಾನವಾಗಿದೆ<sup>12</sup> (ಒಬ್ಬ ನಾಮಾನ್ಯ ಮನುಷ್ಯನ ದಿನಗೂಳಿ; ಮತ್ತಾಯ 20:2). ಆ ವಿಧವೆಯ ಏರಡು ಜಿಕ್ಕು ತಾಪುದ ನಾಣ್ಯಗಳು

ನೀಂಬಿರುವ ತ್ರದೀಶದ ಬೆಲೆಗೆ ಹೊಆಸಿಲಿ, ಮೂರತ್ತೆರಡಲಿಂದ ಒಬ್ಬ ನಾಮಾನ್ಯ ಮನುಷ್ಯನ ಸರಾಸಲ ದಿನಗೂಳಾಯಿಸ್ತು ಅದರಿಳ್ಳ ಭಾಗಿಸಿಲಿ.<sup>13</sup> ನಾಮಾನ್ಯ ಮನುಷ್ಯನು ತನ್ನ ಸಂಬಂಧ ದಲ್ಲಿ ಕಷ್ಟದಿಂದ ಜೀವನುತ್ತಾನೆ ಎಂಬುದನ್ನು ಮನದಲ್ಲಿ ಇಟ್ಟುಕೊಳ್ಳಲಿ.<sup>14</sup> ಈ ಬಿಧವೆಯು ಒಂದು ದಿನಕ್ಕೆ ಕೆಲಸಗಾರಲಿಗೆ ಕೇಳಬಹುದಾದ ಜಿಕ್ಕು ಭಾಗವನ್ನು ಹೊಂದಿದ್ದಳು.

ತೀಕ್ಷ್ಣನು ಆ ಸ್ತ್ರೀಯನ್ನು ಗಮನಿಸುತ್ತಿದ್ದನು, “ನನ್ನ ಹಿಂಬಾಲಕರು ಇದನ್ನು ನೊಂಡುವದು ಅವಶ್ಯಕಿಯ ಎಂದು ಆತನು ಸ್ವಷ್ಟಾಗಿ ಯೋಳಿಸಿದನು.<sup>15</sup> ಆತನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದನು” (ಪೂರ್ವ 12:43), ನಿಮ್ಮೆ ನಿಜವಾಗಿ ಹೇಳುತ್ತೇನೆ, “ಬೋಕ್ಕನದಲ್ಲಿ ಹಾಕಿದವರಿಲ್ಲ ಈ ಬಡವಿಧವೆಯು ಹೆಚ್ಚು ಹಾಕಿದಾಗ್ಜಿ” ಎಂದು ಹೇಳಿದನು (ಪೂರ್ವ 12:43). ಅವಳು ತನ್ನ ಹತ್ತಿರ ಏನನ್ನು ಉಳಿಸಿಟ್ಟುಕೊಂಡಿದ್ದರಲ್ಲಿ ಹೆಚ್ಚಾಗಿ ಎಲ್ಲವನ್ನೂ ಕೊಟ್ಟಿಟ್ಟಂತೆ ಎಂದು ರೀತೆ ರಜನೆಯು ನೂಜಿನುಪುದಾಗಿದೆ.<sup>16</sup> ಮನುಷ್ಯರ ನಿಲುವಿನಂತೆ, ಅವಳ ಕೊಡುಗೆಯು ಅಲ್ಲವಾದದ್ದು; ಅದರೆ ದೇವರ ದೃಷ್ಟಿಕೋನದಂತೆ, ಇದು ಬೆಲೆಕಟ್ಟಳಾಗದ್ದು ಆಗಿದೆ. ಕರ್ತನ ಕಂಳಿಲ್ಲ, ಅವಳ ಜಿಕ್ಕು ನಾಣ್ಯವು ಪಜ್ಜಿಕ್ಕಿಂತಲೂ ಹೆಚ್ಚು ಅಮುಲ್ಯವಾದದ್ದು ಆಗಿದೆ.

ಆ ಬಿಧವೆಯ ಕೇವಲ ಒಂದು ಜಿಕ್ಕು ಹಣವನ್ನು ಕೊಟ್ಟಂತೆ, ಅದರೆ “ಅತಿಯಾದ ಉದಾರತೆಯು” ತಾಗಿವನ್ನು ಹೈಲ್ರೋತ್ನೂಹಿಸುಪುದಾಗಿದ್ದು ಎರಡು ನುಮಾರು ಎರಡು ನಾಬಿರ ಪಣಗಳಿಗೇಳಿಸ್ತು ಕೊಡುಪುದಾಗಿದೆ, ಬಿಧವೆಯ ಆ ಅಲ್ಲವಾದದ್ದನ್ನು “ಯೆರಾನಲೇಖಿನ ವೊದಲ ನಾಬ್ರಾಹಿನಲ್ಲ ಬಾಬ್ಯಂಕಿನಿಣಿ ಇಡಲ್ಲಿಟ್ಟಾದ್ದು ವಾಟೀಕರಾಗಿ ಶೀಕಡಾ ನಾಲ್ಕು ಬಳ್ಳಿಯಂತೆ ಇಂದು ಒಟ್ಟು 4,800,000,000,000,000,000 [ನಾಲ್ಕುತ್ತೊಂಬು ಮುಂದೆ ಇಟ್ಟತ್ತು ನೊನ್ನೆಗಳು] ಅಗ್ನತ್ತಿತ್ತು” ಎಂದು ಕೆಲವರು ಲೆಕ್ಕ ಹಾಕಿದ್ದಾರೆ!<sup>17</sup> ಅಂತಿ ಅಂಶಗಳನ್ನು ಹಲೆಡ್ಡಿನುಪ ಯೋಜನೆಯು ನನಗಿಲ್ಲ. ಅದರೆ ಆ ಬಿಧವೆಯ ಉದಾಹರಣೆಯು ಬಿಉಯಗಟ್ಟಲೆ, ಜಾಲಿಯಗಟ್ಟಲೆ ಡಾಲರಗಳನ್ನು ಕೊಡುಪುದಕ್ಕೆ ಪ್ರೇರಿಂಪಡಿಯಾಗಿದೆ ಎಂದು ನಾನು ಬಳ್ಳುತ್ತು. ಪಣಗಳ ಹಿಂದೆ Burton Coffinರವರು ಒಂದು ಉದಾಹರಣೆಯನ್ನು ಹಂಚಿಕೊಂಡಿದ್ದರು:

ನ್ಯೂಯಾರ್ಕ ಹಣ್ಣಿಂಬು ದೊಡ್ಡ ಹಣ್ಣಿಂದಲ್ಲ ವಲಸೆಹೊಳುವರಿಲ್ಲನ ಬಡವರು Bartholdi ಯ ಅಭಿರೂ ಮಾತಿಡಿಯನ್ನು ನೆಟ್ಟುಗೆ ನಿಲ್ಲುಸುಪದಕಾಗ್ಗಿ ಅದರ ಮೇಲೆ ಅನನಗಳನ್ನೂ ಮತ್ತು ಅಥಾರತಂಬಾಗಳನ್ನು ನಿಖಿಂಸಲು ಹಣವನ್ನು ಕೊಡಿಸುವ ತ್ರಜಾರಿದಲ್ಲಿ ಹಾಲ್ಕಿಗೂಂಡರು. ಆ ತ್ರಜಾರಿದಲ್ಲಿ ಒಬ್ಬ ಬಡ ಸ್ತ್ರೀಯು ತನ್ನ ಕಾಸಿಗೆಯನ್ನು 13.00 ಡಾಲಾಗೆ ಮಾಲಿದಳ ಮತ್ತು ಆ ಹಣವನ್ನು ಕೊಡುಗೆಯಾಗಿ ನಿಳಿಸುವ ತನಕ ಆ ತ್ರಜಾರಿಪು ಮುಂದುಪರೆಯಿತು. ಅದಲಿಂದ ತ್ರಭಾವಿರರಾದ ಜನರು ಜೀಗನೇ ತ್ರಿತ್ಯಕರಿಯಾಗಿದರು ಮತ್ತು ಅವಶ್ಯಕ್ಕಿಂತಲೂ ಹೆಚ್ಚಾದದ್ದನ್ನು ಕೊಟ್ಟರು. ಇದೇ ಲಿತಿ ಯಿಲ್ಲಯೇ ಆ ಬಡವಿಧವೆಯ ಈ ವೇದಭಾಗವು ಜಗತ್ತಿನ್ನಿದ್ದದ ಅನೇಕ ಮನೆಯ ಜಂಜಿಗಳನ್ನು ಮತ್ತು ಜಗತ್ತಿನಾದ್ಯಂತ ಹಣದ ನಹಾಯ ನಿಡಿರಬಹುದು.<sup>18</sup>

ಯೇಣು ಮುಂದುವರೆಸುತ್ತು, “ಎಲ್ಲರು ತಮಗೆ ನಾಕಾಗಿ ಬಿಕ್ಕಿದ್ದರಿಳ್ಳ ಹಾಕಿದರು, ಈಕೆಯೋ ತನ್ನ ಬಡತನದಲ್ಲಿಯಾ ತನಗಿದ್ದದ್ದನ್ನೇಲ್ಲ ಹಾಕಿದಳು, ತನ್ನ ಜೀವನವನ್ನೇ ಕೊಟ್ಟಿಟ್ಟಂತೆ” ಅಂದನು (ಪೂರ್ವ 12:44). ಜನರು ಕೊಡಲ್ಲಿಟ್ಟ ಕಾಟಿಕೆಯನ್ನು ನೊಂಡುತ್ತಾರೆ, ದೇವರು ಆ ಕಾಟಿಕೆ ಕೊಟ್ಟ ಮೇಲೆ ವೀನು ಉಳಿಯಿತು ಎಂಬುದನ್ನು ನೊಂಡುತ್ತಾನೆ. ತೀರುಂತರ ಕೊಡುಗೆಯು ಅದರ ಅರ್ಥಿಕ ಮಟ್ಟಕ್ಕೆ ಯಾವ ಪರಿಣಾಮವನ್ನು ಜಿಲ್ಲರು; ಅದರೆ ಆ ಬಿಧವೆಯ ಕೊಡುಗೆ ಅವಳ ಅರ್ಥಿಕ ನಂಗತಿಯ ಮೇಲೆ ದೊಡ್ಡ ಹಣಾಮ ಉಂಟುಮಾಡಿತು. ಅನೇಕಭಾಲ ಕೆಲವರು “ನಾವು ಬಿಧವೆಯ ಕೊಟ್ಟ ಅಲ್ಲವಾದದ್ದನ್ನು ಕೊಡುತ್ತೇನೆ” ಎಂದು ಹೇಳಿಕೊಳ್ಳುಪುದನ್ನು ನಾವು ಕೇಳುತ್ತೇವೆ. ಇದು ನೀವು ಹೊಂದಿದ ಬಹು-

ముఖ్య భాగపన్ను నీచు కేవడదే హోదారే ఆ బడ “బిధపేయ అల్స్” కాణికేయన్ను తొడుత్రైదీలరెందు హేళదిల. నిష్టుల్ల నీచు ఏనున్నాదరూ లుజసికేండిద్దాదరే నీచు ఆ బడ స్త్రీలయ కేవడుబికేయ జోతె హోఱానల్సుడుపుదకక్కుగుదు.

వీనీ ఆగా ఆ బిధపేయ జాణేయాగిద్దుళు ఎందు కేలపరు వాదినుత్తారే. నీచు మత్తు నాను ఆకేయన్ను ఇల్ల నిల్లనలు ప్రయత్నిసబముదాగిత్తు: “నీను బమువాగి కేణ్ణిది! దేవాలయద హండిగే నిష్టున్ను బలదాగి మాడికొడు ఎందు దేవరు నిస్సింద అహాణిసను!” కొడుబికేయ నిష్టు జితపన్ను ఆతను మెఱ్పుత్తానే. ఆదరే ఇదర ఒందు భాగపన్ను నీను ఇష్టుకోఇ. హేంగోఇ, దేవరు ఆకేయ స్త్రీతేయ కాణికేయన్ను శ్లాఘిసిదను. ఒందంతా నిష్టితః దేవరు ఆకేయ అవశ్యకిగిర్జన్ను ముందిన దినగిళల్ల కాయుత్తానే ఎందు ఈ బడబిధపేయ దేవరల్ల నంజికేయట్టడ్డుకు (ముత్తాయ 6:33).<sup>19</sup>

ఈ కృదయ స్త్రీఁ కథియ మంలక అనేక పాతగాలు నూజినల్స్టిచ్చే:<sup>20</sup>

- తీఱమంతలరా బడవలరా అధావా ముద్యము వగఁదవలరా ఎల్లరా కొడలేబేకు.
- కొడుబికేయన్ను దేవరు నమగింత జిన్నాగి నోఱడుత్తానే.
- నమ్మి కొడుబికేయు త్యాగిదింద కొడిరబేకు.
- నమ్మి కొడుబికేయు దేవరల్లన నమ్మి విశ్వాసద నయ్యవన్ను త్రపిజంజనువంతద్దాగిరబేకు హోరతాగి బంగారపస్తల్ల.

హేంగోఇ నాను ఒక్క హేళబయిసువ అంపిపేనందరే యీఁను ఆ బిధపేయన్ను నోఱడుత్రైద్దంతేయీ నమ్మిన్ను నోఱడుత్రైద్దానే ఎంబుదే.

### యీఁను ఇన్నూ నమ్మి కొడుబికేయత్త నోఱడుత్రైద్దానే

దేవరు ఎల్లవన్ను నోఱడుత్రానే ఎందు అనేక పలిభేదగాలు నమగే హేళుత్తావే, ఆతను నపఁవ్యాపియాగిద్దానే మత్తు నపఁజ్ఞనాగిద్దానే:

... యీఁహోపన భూలేండు ఎల్ల కడిగిళ్లయూ దృష్టియన్ను తునాలినుత్తు (2 హూపఁకాలప్పుంత 16:9).

... మనుష్యన మాగెగాలు యీఁహోపసిగే కాబుత్తులే ఇవే, ఆతను పలఁళ్లి నుపఁవసాగిద్దానే (జ్ఞానోళక్తి 5:21).

యీఁహోపన దృష్టియు ఎల్లెల్లయూ ఇరువదు; ఆతను తేటువరన్ను ఒళ్లే యివరన్నూ నోఱడుత్తులే ఇరువను (జ్ఞానోళక్తి 15:3).

ఆతన దృష్టిగే నమస్తపూ ముఱ్ఱమరయల్లద్దాగియూ బ్యాలాదద్దు అదే. ఆతన నస్సిధియల్ల అగోళజరవాగిరువ స్త్రీలు ఒందు ఇల్ల (అజ్ఞయ 4:13).

నమ్మి కొడుబికేగిళన్ను దేవరు నోఱడువల్ల యావదు యోగ్యవాగిదే ఎంబుదన్ను ఆతను బలుచనాగిద్దానే. అనసియ నష్టురింజరు కపచమయివాద కొడుబికేయన్ను ఆతను నోఱడిదను, మత్తు ఆతను అసంతుష్టనాదను (అశోష్టలర శ్వర్గగాలు 5:1-11). మేకేఁఎన్స్యర త్యాగద కొడుబికేయన్ను ఆతను నోఱడిదను, మత్తు

അതനു നംത്രജ്ഞനാദൻ (2 കേരിംഥ് 8:1-5). ഹൗലനു കീറി ബർയ്യുത്രുനെ,

അദർ സ്ത്രീവാഗി ജക്തുവചനു ഫേർസ്തു സ്ത്രീവാഗി കേരയുവനു; കേജ്ഞാഗി ജക്തുവചനു കേജ്ഞാഗി കോയുവനു എം തിശ്വകോജ്ഞാറി. പ്രതിയൊജ്ഞാ തന്മു തന്മു കൃദയഡജ്ഞാ നിടം റഹിക്കോംഡ് സ്രൂതാരചേ കോദാ; ദുഃഖിംഡാഗർ ബലത്രുവര്ദിംഡാഗർ യാദര കോഡബാരദു; യാക്കംഡർ നംതോജ്വാഗി കോഡുവചന മേലെ ദേവദരി ശ്രീതിയുംബ (2 കേരിംഥ് 9:6, 7; ഒപ്പു കേജുദ്ദു നശ്വദ്ദു).

അതനു ദേവാലയധജ്ഞാ കോഡുത്രീയവചരന്തു എരഡു നാവിര ചങ്ങടിംഡ പളിഈ സ്വത്ര ഇദ്ധനേ, മുക്തു അതനു ഇമ്മു “ബോക്കുന്ദ പ്രേണ്ടീഗേയ എമ്പരാഗി കോതുകോംഡ നമ്മുത്രു നോഇഡുത്രീദ്ധനേ.”<sup>21</sup> നംഗ്രഹദ നകായവന്തു കേജെദംഡ് ഒബ്ബു ബോഇഡക്കര ബന്നു നാനു ഓടിഡേനേ. നംഗ്രഹദ ജ്ഞേണിന്ത്രു നാവു ഹാദുകോഇദാഗ, നമ്പയിംഡ നമ്പയുക്കേ അതനു കാബിക്കേയന്നു ഹിഡിമുകോജ്ഞുത്രീദ്ധനു മുക്തു അദന്നു കുത്രുവരിംഡ നോഇഡുത്രീദ്ധനു.<sup>22</sup> അ നമ്പയഡജ്ഞാ അ നംഗ്രഹവു തെഗെമുകോജ്ഞുല്ലപ്പുതു, അനേകരു മുജുഗർത്തീഡാദരു മുക്തു അനേകരു കോഇഗോംഡരു എം സിംവു ഉളിക്കിംഡേക്കും ബഹുമ. ആ ബോഇഡക്കനു ഹിഇവന്നു കുത്രു “അംഗാംഡ നാല നാനു നിമ്മു കാബിക്കേയന്നു പളിഈസിഡ കാരണിംഡ കേംവരു കേണ്ണലീഗേംബിലി. ദേവരു നിമ്മു കാബിക്കേയന്നു സിംവു കോബ്ലുഗൽല്ലു പളിഈസിഡ ബന്നു സിംവു എജ്ജരിംഡിലരാ? അതനു ഹാഗേ മാറി ദൃഢാദരേ, അതനു ഏന്നു നോഇഡബഹുമ? അതനിന് നംതോജ്വാനുവദോ, അഫ്വാ ദുഃഖ തരവദോ?”

നമ്മു കോഡുവിക്കേയതു യേനു നോഇഡാഗ അതനു ഏനു കേംജുവഷ്ടു? ഈ പ്രശ്നീഗേ നാനു നിമ്മു ഉള്ളെലിനലാർനു മുക്തു നസ്ഗാഗി സിംവു ഉള്ളെലിനലാലി. ദേവരു കേംവര കോഡുവ ഭാഗധജ്ഞാ മാത്ര അനക്കിയുജ്ഞവനാഗിലു ആദരേ ത്രമാണധജ്ഞാ എം നാവു അദ്യയിന മാറി ദു കഥേയു പ്രക്കണിംവനുവാഗിദേ. അതനു കാബിക്കേയതു മാത്ര നോഇഡനു, കോഡുവചനന്നു നോഇഡുത്രുനേ. ആദരേ കേംപ്രു മേലേ നാവു എണ്ണു കോണ്ടേംബുവക്കുംതെ എണ്ണു ഉജസിക്കോംഡേവു എംബുദരെ ബന്നു കാജജയുജ്ഞവനാഗിരുത്രുനേ.

നമ്മു കോഡുവിക്കേയജ്ഞാ, യാവുദാദരു? തായ്ഗവു ഒജനോംഡേവേയേ? നാനു കോഡുവാഗ നാനു ഏന്നാഡരു? തൃജിനുത്രീഡേനേയേ? നന്മു നംതോജ്വന്നജന്മു, നന്മു സ്വലഗജന്മു, സിഖിത്വാഗി, നന്മു കാബിക്കേയു ജീവിതവസ്തീ. തസ്തീഡന്നു കോണ്ടു ആ ബദ്ധവിധവേയ കാബിക്കേയ മുംഡെ നഷ്ടഗാഗിദേ.

തമ്മുദേല്ലവന്നു കേംപ്രുംഡുവരന്നു തായിംഡിരന്നു നാവു ബല്ലവരാഗിദേവേ:<sup>23</sup> അവരു തമ്മു ജീവിതദ അവശ്യക്കേഗജന്മു<sup>24</sup> തായ്ഗമാഡുത്രുരേ, ഇദലംഡ മുക്കും തമനീ അവശ്യ ചാദ്ദുന്നു പദേയുത്രുരേ. കേല സ്ത്രീ മുക്തു കുരുഞരു ഇതരലാഗി തമ്മു ജീവിതവന്നു മുഡുഹാഗിജ്ഞദ്ധുരേ,<sup>25</sup> മിശനലിഗജു ഇതരലാഗി സ്വവാദേയന്നു തെഗെമുകോംഡ കോഇനുവുംഡകുറി തമ്മുദേല്ലവന്നു നമ്പീംസിദ്ധാരേ. ഈ “വിധവേയ” കഥേംഡ ഉഭ്യവാദംഡ കസിവിസി മാഡുവ പ്രശ്നീയു “നാനു ഏന്നു കോണ്ടേനേ?” എംബുദേ.

Paul Fryhling ഈ ലൈത ബർയ്യുത്രുരേ,

ಸಿನ್ನರ್ಲಯವಾಗಿ, ಆ ಬಡ ಸ್ತೀ ಆಕೆಯು ವಿನನ್ನ ಮಾಡುತ್ತಿದ್ದಾಗಿ ಅಥವಾ ಅವಶ್ಯಕೆಗೆ ಕೊಡುತ್ತಿದ್ದಾಗಿ ಎಂದು ಗಮನಿಸಲ್ಪಡುತ್ತಿದೆ ಎಂದು ಎಂದಿಗೂ ತಿಜದಿರಾಲ್ಲ. ಆಕೆಯು ತನ್ನ ಜೀವಿತದ್ವಾರ್ತೆಯನ್ನು ಜೀವಿಸಿದ್ದಾಗಿ ಮತ್ತು ಅವಶ್ಯಕ ಮಹಿಳೆಯಿಳ್ಳ ಬಂದಾಗೆ, ದೇವತುಮಾರುವ ತಾನೇ ಅವಶ್ಯಕ ನ್ಯಾಗ್ರಿಸಿದಾಗ “ಆತನು ಬಡತನದ ತಾಪುವನ್ನು ಆತನು ಮುದ್ದಿಸಿದ್ದನು ಮತ್ತು ಅದನ್ನು ಸಿರ್ಕ್ಯಾಟ್ ಬಂಗಾರಕ್ಕೆ ಬದಲಾಯಿಸಿದ್ದನ್ನು ಆಕೆಯು ಕಂಡುಕೊಂಡಳ್ಳ.”<sup>26</sup>

## ಮುಕ್ತಾಯ

ಕರ್ತನಿಗೆಲ್ಲವನ್ನು ಕೊಡುವದು ನಾಮ್ಮನ್ನೇ ಕೊಡುವುದರ ಮೂಲಕ ಪ್ರಾರಂಭಿಸುವಾಗುತ್ತದೆ. ಹೊಲನ ಮುಕ್ತದೋಸ್ಯರ ತಾಗ್ರಿದ ಕಾಣಿಕೆಯ ಬಗ್ಗೆ “ಅವರು ಮೊದಲು ತಮ್ಮನ್ನೇ ಕರ್ತನಿಗೆ ಕೊಟ್ಟರು” (2 ಕೊಲಿಂಥ 8:5) ಎಂದು ಹೊಲನು ಹೇಳಿದ್ದಾನೆ. ಸಿಮ್ಮನ್ನು ಸೀಂಪು ದೇವರಗೆ ತೀರೆಯಿಲ್ಲ, ನಂಜಕೆಯಿಲ್ಲ ಮತ್ತು ವಿಧಯತೆಯಿಲ್ಲ ಇನ್ನೂ ಕೊಟ್ಟಲ್ಲಿವಾದರೆ, ಕರ್ತನನ್ನು ಬಲುವಾಗಿ ತೀರೆಸಿದ, ತಾಗ್ರಿಕ್ಕೆ ಖಿತಿಯಲ್ಲದ ತೀರೆಯನ್ನು ತೊಲಿಸಿದ ಆ ಬಡ ಬಿಧವೆಲಿಂದ ಪ್ರಭಾವಿತರಾಗಿಲ, ನಾವು ಹಾಡುವ ಈ ಪದಗಳ ಬಗ್ಗೆ ಯೋಚಿಸಿಲಿ:

ಯೆಣು ನಾಮ್ಮಾಮಿ, ನಿಂಗೆ ನಾನು  
ಎಲ್ಲವನ್ನೂ ಕೊಟ್ಟೇನು,  
ಸಿನ್ನ ಮುಂದೆ ನಾನು ಇದ್ದು  
ಸಿನಾಷ್ರಾಧಿಸುವೆನು.  
ನಾ ನಮಸ್ತಪ, ನಾ ನಮಸ್ತಪ  
ನಿನಗೆ, ಎನ್ನ ದಿವ್ಯ ಕರ್ತನ,  
ಕೊಡುವೆನಯಾ. <sup>27</sup>

ಇಂದೇ ನಿಮ್ಮನ್ನು ಆತನಿಗೆ ಒಪ್ಪಿಸಿಲಿ ಮತ್ತು ಆತನೆಡೆಗೆ ಬಸ್ತಿಲಿ!<sup>28</sup>

## ಬಿಷ್ಟಣಿಗೆಳು

“ಕೊಡುವದು” ಎಂಬ ಹಡವು ಈ ಎಲ್ಲಾ ವಜನಗಳಲ್ಲ ಕಂಡುಬರುತ್ತದೆ ಎಂದರ್ಥವಲ್ಲ, ಆದರೆ ಅದು ಕೆಲ ಲಾಂತಿಯಿಲ್ಲ ದೇವರು ನಮಗೆ ಕೊಡುವುದನ್ನೂ ಅಥವಾ ದೇವರಿಗೆ ಮತ್ತು ಇತರರಿಗೆ ನಮ್ಮ ಕೊಡುವಿಕೆಯನ್ನೂ ಅನೇಕ ವಜನಗಳ ನಾಜಿನುವವು ಆಗಿವೆ. <sup>29</sup> ಶೈಂಜ್ಞವಾಗಿ ಎಂಬ ಹೆದ್ದಾಗಿ ಹಾತುರಾಗಿರುವ ಜಿಜಂಲ್ ಎರಡನೆಯ ಮಹಾಯಾದ್ವಾ ನಮಯದಲ್ಲ ಗ್ರೀಟ್ ಜರ್ರಾನ ಪ್ರಥಾನ ಮಂತ್ರಿಯಾಗಿದ್ದರು. <sup>30</sup> ಬೈಷ್ಟಂತದ ಹೆಣ್ಣಿಗೆಯ ಸ್ತೀಯರ ಆವರಣದಲ್ಲಿತ್ತು ಎಂದು ಅನೇಕ ಹಂಡಿತರು ನಂಬುತ್ತಾರೆ. <sup>31</sup> ನನ್ನ ಪ್ರಕಾರ ಪ್ರತಿ ಹೆಣ್ಣಿಗೆಯ ತಳಭಾಗವು ಅಗಲವಾಗಿರುತ್ತಿತ್ತು, ತಳದಿಂದ ಮೇಲನವರಿಗೆ ಅದು ನೊಳುವುದಕ್ಕೆ ನಳ್ಳಿದಾಗುತ್ತು ಬಂದಿತ್ತು, ನಾಣ್ಯವು ಮೇಲನಿಂದ ಹಾಕಲ್ಪಡುತ್ತಿತ್ತು. <sup>32</sup> Alfred Edersheim, *The Life and Times of Jesus the Messiah*, New Updated Version (Peabody, Mass.: Hendrickson Publishers, 1993), 741. ಹಣವನ್ನು ಕೂಡಿಸಲು ದೇಪಾಲಯ ದಳ ಇಟ್ಟಿರುವ ಕಾಟಿಕೆ ಹೆಚ್ಚಿಯನ್ನು ಉದಾಹರಿಸಿದೆ ನೊಂಡಿ 2 ಅರನು 12:9. <sup>33</sup> ಆ ನಮಯದಲ್ಲ ಆತನು ಶಿಂಘರನ್ನು ಕರೆದನು ಯಾಕಂದರೆ (ಯಾಕ 12:43), ಅವರು ಬೀರೆ ಬೀರೆ ಸ್ಥಳದಲ್ಲ ಇದ್ದಿರಬಹುದು. <sup>34</sup> ಇದರ ಹಿಂದಿನ ಮತ್ತು ಮುಂದಿನ ಏರಡು ವಾಕ್ಯಗಳ ವೆಂಗ್ರಾಮವಾಗಿರುವುದನ್ನು ನಾಜಿನುವವು ಆಗಿವೆ. <sup>35</sup> ಇದು ಮತ್ತಾಯ 6:3ನ್ನು ನಾಜಿನುಪ್ರಾರ್ಥಿಸಿದೆ. <sup>36</sup> ಇದು ಮತ್ತಾಯ 10:30ನ್ನು ನಾಜಿನುಪ್ರಾರ್ಥಿಸಿದೆ. <sup>37</sup> ಇನ್ನೊಂದೆಡೆಯಿಲ್ಲ ವಾಸ್ತವವಾಗ “ಎನೆಯುವದು” ಎಂದು ಬಳಸಲ್ಪಟ್ಟ ಗ್ರೀಟ್

ಪದಕ್ಕೆ ಯಾವ ಮಹತ್ವದ್ದು ಇಲ್ಲ. ಬಿಧವೆಯ ಕಾರ್ಯವನ್ನು ಸೂಚಿಸುವದಕ್ಕೆ ನಮಾನವಾದ ಹದವು ಪರೀಕ್ಷೆನ್ನಲ್ಲಿಜ್ಞದೆ (ಮಾರ್ಕ 12:42).

<sup>11</sup>ಅದೇ ಲೀಡಿಯ ಕಾಳಿಯ ಹೊನ ಒಡಂಬಡಿಕೆಯಲ್ಲ ತ್ರಿಭಾಗತಾಗಿದೆ (ನೋಂಡಿಲ ಅಪ್ಪೊನ್ಟುಲರ ಕೃತ್ಯಾಗಳ 6:1-6; ಯಾಕೈಲಬ 1:27). <sup>12</sup>Four quadrants = one assarionā sixteen assarions = one denarius. <sup>13</sup>ಒಂದು ಸೆಂಟ್ರ್ “ಒಂದು ಹೆಸ್ಟಿಯ ಭಾಗ” ಮತ್ತು ಅದರಂತೆ ಇರುವವನ್ನಿಂದ ವ್ಯಕ್ತಪಡಿಸಲು ಭಾಷಾಂತಕಾರರು ಮತ್ತು ವ್ಯಾಖ್ಯಾನಕಾರರು ತಯಾರಿಸಿದ್ದಾರೆ. ನೀವು ಇರುವೆಡೆಯ ಚಾಲ್ಯದ ಹೆಲೆ ನೀವು ಇದನ್ನು ಹೊಂಲನುವುದು ಇನ್ನು ಅಥವಾ ಪೂರಿತವಾಗಿದ್ದು. <sup>14</sup>ಈ ಕಾರಣಕ್ಕಾಗಿ, ತ್ರಿಡಿನದ ಕೊನೆಯಲ್ಲಿ ನಾಮಾನ್ಯ ಮನುಷ್ಯವಿಗೆ ಅವನ ನಂಬಿಕ್ಕು ನೇರಬೇಕು ಎಂದು ನಿಯಮಿತ್ತ ಹೇಳಿದೆ. <sup>15</sup>ಇದಕ್ಕೆ ನಂಬಿಂಧಿಸಿದಂತೆ, ಯೀನು ತೇವಲ ನಾಂಥಭಾಗವಾಗಿ ತನ್ನ ಶಿಷ್ಯರ ಲಕ್ಷ್ಯವನ್ನು ನೆಂಬಿಯಲು ಶ್ರಮವನ್ನು ಮಾಡಿದ್ದು ಎಂಬುದು ಮಾರ್ಕನ ನುಬಾರೆಯ ಇಂಗಿತವಾಗಿದೆ (ನೋಂಡಿ ಮಾರ್ಕ 3:13; 6:7; 8:1, 34; 10:42). <sup>16</sup>“ಉಳಿದವರೆಲ್ಲ ಕಳಡಿಕೊಂಡರು” ಎಂಬುದು ಲಾಕ 21:3ರಿಂದ. <sup>17</sup>Paul Lee Tan, *Encyclopedia of 7,700 Illustrations: Signs of the Times* (Rockville, Md.: Assurance Publishers, 1979), 1156. <sup>18</sup>James Burton Coffman, *Commentary on Mark* (Abilene, Tex.: ACU Press, 1975), 240-41. <sup>19</sup>ಈ ನಂತರಿಯನ್ನು ಎಷ್ಟರವರೆಗೆ ಜ್ಞಾನಸಂಬಂಧದ್ವಾರಾ ನಾವು ಒಳ್ಳಿಯ ತೆಂಹನ್ನು ಬಳಸಲು ದೇವರು ಬಯಸುವವನಾಗಿದ್ದಾನೆ. ಅದರೆ ಸ್ವಾಧ್ಯಾತ್ಮಕವಾಗಿ ಬರುತ್ತದೆ ಎಂದರೆ “ತ್ಯಾಗಿಕ ನಂತರಿಯ ಮಾಡುವಂತೆ” ಇರುತ್ತದೆ. <sup>20</sup>ಅವಶ್ಯಕಿದ್ದಷ್ಟು ಇದನ್ನು ನೀವು ವಿನ್ತುಳಿಸಬಹುದು.

<sup>21</sup>Paul P. Fryhling, *Prelude to the Cross and Other Sermons* (Grand Rapids, Mich.: Baker Book House, 1965), 132. <sup>22</sup>ಇದನ್ನು ಕ್ರಿಯೆಸ್ತಿನಲು ನಾನು ಹೇಳುವುದಿಲ್ಲ. ಇದನ್ನು ಮಾಡಿದಂಥವನ್ನು ಹೇಳುವವರನ್ನು ನೀವು ಹಾಡು ಹೊಂದಾಗ ಅದು ನಿಮಗೆ ಸಿಕ್ಕುತ್ತದೆ. “ಇದನ್ನು ನಾನು ಈ ದಿನ ಮಾಡಿದ್ದೇನೆ ಎಂದು ಇಟ್ಟುಕೊಂಡ, ನಿಮಗೆನು ಅನ್ನಿನುತ್ತದೆ” ಎಂದು ಇದಕ್ಕೆ ನೀವು ನೇರಿಸಬಹುದು. <sup>23</sup>ನಿಮ್ಮ ತೇಜಿಗರನ್ನು ನಂತರಿಕಾನುವ ಅಧಾರಣೆಗಳನ್ನು ಬಳಸಿಲ. <sup>24</sup>US ಇತಿಹಾಸದಲ್ಲಿನ ಒಂದು ಅಧಾರಣೆಯ ಅವೇಲಿಕೆದ ಹೊದಲ ಜ್ಞಾನಾಲದ ಯಾತ್ರೆಕರಿಗೆ ಹೇಳಿದಂದಿರು ಮತ್ತು ಕಾಯಂದಿರು ಮರಣಿಸಿದರು, ಇತಿಹಾಸಕಾರರ ತಮ್ಮ ಕುಟುಂಬವನ್ನು ಮಂದೆ ಮಾಡಿಕೊಂಡಿದ್ದಕ್ಕಾಗಿ ಅವರು ಮರಣಿಸಿದರು ಎಂದು ಇದೆ. <sup>25</sup>ತನ್ನ ನಿಕಾಯ ಸ್ವೀಕರಿಸಿದ ರಚಿನೆಯಿಂದ ರೈನ್‌ನ್ಯೆಂಬ ಹೆಲೆ ಜಡ್ಣಂತಹ ಸ್ವೀಕಿರ ಅಧಾರಣೆಯನ್ನು ನೀವು ಕೊಡಬಹುದು. <sup>26</sup>Fryhling, 131. <sup>27</sup>Judson W. Van DeVenter, “All to Jesus I Surrender,” *Songs of Faith and Praise*, comp. and ed. Alton H. Howard (West Monroe, La.: Howard Publishing Co., 1994). <sup>28</sup>ಅನ್ಯಜನಾಂಗದವರು ಹೇಗೆ ತೈಸ್ತರಾಗಬೇಕೆಂದು (ಮಾರ್ಕ 16:15, 16; ಅಪ್ಪೊನ್ಟುಲರ ಕೃತ್ಯಾಗಳ 2:38; ಗಳಾತ್ 3:26, 27) ಮತ್ತು ತಪ್ಪಿಹೊಂದ ತೈಸ್ತಲಿಗೆ ಅವರು ದೇವರಿಡೆಗೆ ಹೇಗೆ ಮರಣಬಹುದು ಎಂದು ನೀನು ಹೇಳಬಹುದು (ಅಪ್ಪೊನ್ಟುಲರ ಕೃತ್ಯಾಗಳ 8:22; ಯಾಕೈಲಬ 5:16).